



International Journal of **Kannada** Research

www.kannadajournal.com

ISSN: 2454-5813

IJSR 2016; 2(3): 168-170

© 2016 IJKS

www.kannadajournal.com

Received: 29-05-2016

Accepted: 30-06-2016

Dr Shreekrishna. H Kakhandaki
Associate Professor,
SECAB's A R S Inamdar Arts,
Science & Commerce College for
Women, Jlanagar, Vijayapura
586109, Karnataka.

ವೈದಿಕ ವಾಙ್ಮಯದಲ್ಲಿ ವಾಣಿಜ್ಯದ ಉಲ್ಲೇಖ

Dr Shreekrishna. H Kakhandaki

ಪೀಠಿಕೆ - “ಭಾರತಸ್ಯ ಪ್ರತಿಷ್ಠೆ ದ್ವೇ ಸಂಸ್ಕೃತಿಃ ಸಂಸ್ಕೃತಸ್ತಥಾ” ಎಂಬ ಉಲ್ಲೇಖವು ಸಂಸ್ಕೃತಿ, ಸಂಸ್ಕೃತಭಾಷೆ ಭರತೀಯರ ಹೆಮ್ಮೆಯ ಸಂಕೇತವಾಗಿರುವುದು. ಇದರಡಿಯಲ್ಲಿಯೇ ಪ್ರತಿಯೊಬ್ಬರ ಕರ್ತವ್ಯಗಳು ಪುರುಷಾರ್ಥಸಾಧನೆಗೆ ಪೂರಕವಾಗಿವೆ. ಧರ್ಮವು ಜೀವನಕ್ಕೆ ಆಧಾರ ಭೂತವಾಗಿದ್ದು ಸಕಲ ವ್ಯವಹಾರ ಗಳಲ್ಲಿ ಓತಪೋತವಾಗಿದೆ. ಮೋಕ್ಷವು ಜೀವನದ ಪರಮ ಧ್ಯೇಯವಾಗಿದೆ. ಮಧ್ಯದಲ್ಲಿರುವ ಅರ್ಥ ಮತ್ತು ಕಾಮಗಳು ನ್ಯಾಯಮಾರ್ಗದಲ್ಲಿ ಸಾಗಲು ಸಹಕಾರಿಯಾಗಿವೆ. ಅಂದರೆ ಧರ್ಮದ ತಳಹದಿಯಲ್ಲಿ ಬದುಕು ನಡೆಸಿ, ಅದರಿಂದ ಸಂಪಾದಿಸಿದ ಅರ್ಥ= ಪ್ರಯೋಜನಗಳನ್ನು ಮತ್ತು ಕಾಮ=ಸಂಕಲ್ಪ= ಬಯಕೆಗಳನ್ನು ಇಡೆರಿಸಿಕೊಂಡಾಗ ಮೋಕ್ಷವು ಸುಲಭ ಸಾಧನವಾಗುತ್ತದೆ. ಈ ಧರ್ಮಮಾರ್ಗದಲ್ಲಿ ಸಾಗಲು ಯಾವುದಾ ದರೂ ಒಂದು ವೃತ್ತಿಯನ್ನು ಅನುಸರಿಸಲೇಬೇಕು. ವೃತ್ತಿಯಿಂದ ಸಂಪಾದಿಸಲ್ಪಡುವ ದ್ರವ್ಯವೇ ಅರ್ಥ. ಈ ಅರ್ಥವು ಧನ, ಧಾನ್ಯ, ಭೂಮಿ, ಪಶು, ಇತ್ಯಾದಿಗಳಲ್ಲಿ ವಾಣಿಜ್ಯವು ಒಂದಾಗಿದೆ. ವಾಣಿಜ್ಯವೆಂದರೆ - ಕ್ರಯ ವಿಕ್ರಯ ವ್ಯವಹಾರ. ಕೃಷಿ, ವಾಣಿಜ್ಯ, ಬಡ್ಡಿವ್ಯವಹಾರಗಳು ವಾಣಿಜ್ಯದಲ್ಲಿ ಅಡಕವಾಗಿವೆ.¹

ಕೃಷಿವಾಣಿಜ್ಯಂ ಪಾಶುಪಾಲ್ಯಂ ಕುಸೀದಂ ಚ ||¹ ವಾಸಿಷ್ಠ ಧರ್ಮಸೂತ್ರ 4/57/8.

ವೈದಿಕ ವಾಙ್ಮಯದಲ್ಲಿ ವಾಣಿಜ್ಯ - ಭಾರತೀಯ ವಾಣಿಜ್ಯ ಇತಿಹಾಸವು ಅತ್ಯಂತ ಪ್ರಾಚೀನವಾದುದು. ಬ್ರಾಹ್ಮಣ, ಸ್ತ್ರೀಗಳಿಂದಾರಂಭಿಸಿ ಇತ್ತೀಚಿನ ಕೃತಿಗಳವರೆಗೂ ಅವಲೋಕಿಸಬಹುದು.

ಭೂಯಸಾ ವಸ್ನುಮಚರತ್ ಕನೀಯೋಽವಿಕ್ರೀತೋ ಅಕಾನಿಷಂ ಪುನರ್ಯನ್ |

ಸ ಭೂಯಸಾ ಕನೀಯೋ ದೀನಾ ದಕ್ಷಾ ವಿದ್ರುಹನ್ತಿ ಚ ವಾಣಿಮ್ || ಋಗ್ವೇದ 4/3/12.

ಪದಾರ್ಥಗಳನ್ನು ಮಾರುವವನು ತನ್ನ ಆತುರದಿಂದಾಗಲಿ ಅಥವಾ ಅಜ್ಞಾನದಿಂದಾಗಲಿ, ಬಹಳ ಬೆಲೆಯುಳ್ಳ ಪದಾರ್ಥವನ್ನು ಅಲ್ಪಬೆಲೆಗೆ ಮಾರಿ, ನಂತರ ತಿಳುವಳಿಕೆ ಬಂದು ಖರೀದಿಸಿದವನು ಬಳಿಗೆಬಂದು ಯೋಗ್ಯ ಬೆಲೆಯನ್ನು ಅಪೇಕ್ಷಿಸಿದಾಗ, ಮಧ್ಯಸ್ಥರು ನಿಷ್ಕರ್ಷೆ ಮಾಡಿದ ಬೆಲೆಯನ್ನು ಸ್ವೀಕರಿಸಬೇಕಾಗುತ್ತದೆ ಏಕೆಂದರೆ ಕೊಂಡವನು ಬೆಲೆಬಾಳುವ ವಸ್ತುವನ್ನು ಅಲ್ಪಕ್ಕೆ ಹೇಗೆ ಕೊಟ್ಟಾನು? ಋಗ್ವೇದದ ಈ ಮಂತ್ರದಲ್ಲಿ ವಿಕ್ರಯದ ಉಲ್ಲೇಖವಿರುವುದನ್ನು ಗಮನಿಸಬೇಕು. ಇದೆ ಅಭಿಪ್ರಾಯವನ್ನು ಮತ್ತೊಂದು ಮಂತ್ರವು ಹೀಗೆ ಸಮರ್ಥಿಸುತ್ತದೆ -

ಕಇಮಂ ದಶಭಿರ್ಮಮೇಂದ್ರ ಕ್ರೀಣಾತಿ ಧನುಭಿಃ |

ಯದಾ ವೃತ್ತಾಣಿ ಜಂಘನದಧೈನಂ ಮೆ ಪುನರ್ದದತ್|| ಋಗ್ವೇದ 4/3/4

Correspondence

Dr Shreekrishna. H Kakhandaki
Associate Professor,
SECAB's A R S Inamdar Arts,
Science & Commerce College for
Women, Jlanagar, Vijayapura
586109, Karnataka.

ಒಬ್ಬನು ಇಂದ್ರವೆಂಬ ಬಹುಮೂಲ್ಯದ ವಸ್ತುವನ್ನು ಹತ್ತು ಗೌಗಳನ್ನು ಕೊಟ್ಟು ಕೊಂಡರೂ, ಆ ವಸ್ತುವಿಗೆ ಅಲ್ಪಮೌಲ್ಯವೇ ಸರಿ. ವಾಮದೇವ ಕೊಂಡವನಿಗೆ ಹೀಗೆ ಹೇಳುತ್ತಾನೆ -ಈ ಇಂದ್ರವೆಂಬ ವಸ್ತುವನ್ನು ನಾನು ಈ ಮೊದಲೇ ಕೊಂಡಿದ್ದು, ಈಗ ವೃತ್ತ ವಧರೂಪ ಪ್ರಯೋಜನ ಪೂರ್ತಿ ಮಾಡಿಕೊಂಡು ಹಿಂತಿರುಗಿಸು ಎಂದು. ಕಡ್ಡಾಯವಲ್ಲ. ಇಲ್ಲಿ ತಿಳಿಯುವ ಸಂಗತಿಯೆಂದರೆ ವಸ್ತು ವಿನಿಮಯವು

ಇತ್ತೆಂಬುದು.

ಮತ್ತೊಂದು ಮಂತ್ರದಲ್ಲಿ ಕಕ್ಷಿವಾನ್ ಎಂಬ ಋತ್ವಿಜ ಉಶಿಕ್ ಪುತ್ರನಾದ ದೀರ್ಘಶ್ರವನೆಂಬ ಬ್ರಾಹ್ಮಣನು ಬದುಕಲು ವ್ಯಾಪಾರವನ್ನು ಕೈಗೊಂಡಿದ್ದಾನೆ ಎಂದು ಅಶ್ವಿನಿದೇವತೆಗಳಿಗೆ ಹೇಳುತ್ತಾನೆ. ಇದರಿಂದ ವೈಶ್ಯರಷ್ಟೇ ಅಲ್ಲದೆ ಬ್ರಾಹ್ಮಣರೂ ವ್ಯಾಪಾರ, ವಾಣಿಜ್ಯವು ಅಪಲಂಬಿಸಿದ್ದರು.

ಯಾಭಿಃ ಸುದಾನೂ ಔಶಿಜಾಯ ವಣಿಜಿ ದೀರ್ಘಶ್ರವಸಿ ಮಧು ಕೊಶೋ ಅಕ್ಷರತ್ |

ಕಷೀವಂತಂ ಸ್ತೋತಾರಂ ಯಾಭಿರಾವತಂ ತಾಭಿಋಷು ಊತಿಭಿರಶ್ವಿನಾ ಗತಮ್ || ಏತಾ ಧಿಯಂ ಕೃಣುವಾಮಾ ಸಖಾಯೋ ಆಪ ಯಾ ಮಾತಾ ಋಣುತ ಪ್ರಜಂ ಗೌಃ | ಯಯಾ ಮನುರ್ವಿಶಿಶಿಪಂ ಜಿಗಾಯ ಯಯಾ ವಣಿಗ್ ವಂಕುರಪಾ ಪುರೀಶಮ್ || ಋಗ್ವೇದ 6/3/1.

ನೌಕಾಯಾನದ ಮೂಲಕ ವಿದೇಶವ್ಯಾಪಾರದ ಉಲ್ಲೇಖ -

ವ್ಯಾಪಾರಿಗಳು ಅಧಿಕ ಲಾಭಕ್ಕಾಗಿ ವಿದೇಶಗಳಲ್ಲಿಯೂ ವೃತ್ತಿಯನ್ನು ಅಭಿವೃದ್ಧಿಗೊಳಿಸಿದ್ದರು. ವ್ಯಾಪಾರಿಗಳು ಹೆಚ್ಚಿನ ವ್ಯಾಪಾರಕ್ಕಾಗಿ ನೌಕೆಯ ಸಹಾಯದಿಂದ ಸಮುದ್ರವನ್ನು ದಾಟಿ ವೃತ್ತಿಯನ್ನು ಸೇವಿಸುವಂತೆ ಋತ್ವಿಜರು ಇಂದ್ರನನ್ನು ಸ್ತುತಿಸುತ್ತಿದ್ದರು.

ತಂ ಗೂರ್ತಯೋ ನೇಮಿನ್ನಿಷಃ ಪರೀಣಸಃ ಸಮುದ್ರಂ ನ ಸಂಚರಣೆ ಸನಿಷ್ಠವಃ |

ಪತಿಂ ದಕ್ಷಸ್ಯ ವಿದಥಸ್ಯ ನೂ ಸಹೋ ಗಿರಿಂ ನ ವೇನಾ ಅಧಿ ರೋಹ ತೇಜಸಾ || ಋಗ್ವೇದ 6/2/1.

ಈ ಲಾಭ ಪಡೆಯಲು ಅಗ್ನಿ, ಇಂದ್ರ ಮುಂತಾದ ದೇವತೆಗಳಿಗೆ ಹವಿಸ್ಸನ್ನು ಅರ್ಪಿಸಿ ಪ್ರಾರ್ಥಿಸುವ ಪರಿ ಹೀಗಿತ್ತು - ಹೇ ಅಗ್ನಿಯೇ, ನನ್ನ ಶಕ್ತಿಯಿರುವಷ್ಟು ಸ್ತುತಿಸುತ್ತಿದ್ದೇನೆ. ಇದರಿಂದ ನಿನ್ನ ವೇಗದ ಪ್ರಸರ, ಸಾಮರ್ಥ್ಯ ಪಡೆಯಲು ಇದ್ದ ಮತ್ತೂ ತುಪ್ಪ, ಪುರೋಡಾಶಾದಿ ಹವಿಸ್ಸನ್ನು ಅರ್ಪಿಸುವೆ. ಇದರಿಂದ ಅಪರಿಮಿತವಾದ ಧನವನ್ನು ಫಲರೂಪವಾಗಿ ಸಿಗುವಂತೆ ಮಾಡು ಎಂದು.

ಇದೈ ನಾಗ್ನಿ ಇಚ್ಛಮಾನೋ ಘೃತೇನ ಜುಹೋಮಿ ಹವ್ಯಂ ತರಸೆ ಬಲಾಯ |

ಯಾವದೀಶೆ ಬ್ರಹ್ಮಣಾ ವನ್ನಮಾನಾ ಇಮಾಂ ಧಿಯಂ ಶತಸೇಯಾಯ ದೇವೀಮ್ || ಋಗ್ವೇದ 6/2/10

ಸಮುದ್ರಯಾನ - ಋಗ್ವೇದದ ಕಾಲದಲ್ಲಿಯೇ ಸಮುದ್ರಯಾನ, ಮತ್ತು ವಾಣಿಜ್ಯ ಸಾಗುತ್ತಿತ್ತು ಎಂದು ಮಂತ್ರಗಳಿಂದ ತಿಳಿದು ಬರುತ್ತದೆ.

ವೇದ ನಾವಃ ಸಮುದ್ರಿಯಃ|| ಋಗ್ವೇದ 1/25/7.

ವರುಣನು ಆಕಾಶದಲ್ಲಿ ಹಾರಾಡತಕ್ಕ ಪಕ್ಷಿಗಳ ಸಂಚಾರಮಾರ್ಗವನ್ನು ಹಾಗೆಯೇ ಸಮುದ್ರದಲ್ಲಿದ್ದ ದೋಣಿಯ ಸಂಚಾರ ಮಾರ್ಗವನ್ನು ತಿಳಿದವನಾಗಿದ್ದ. ಇಂತಹ ಹೇ ವರುಣನೆ ನಮ್ಮ ಪಾಶಗಳನ್ನು ಮೋಚನ ಮಾಡು ಎಂದು.

ಹೇ ಪೋಷನ್ ಮತ್ತು ವಸಿಷ್ಠ, ವರುಣ ದೇವತೆಗಳೆ ಕಟ್ಟಿಗೆಮಯವಾದ ನೌಕೆಯನ್ನು ಹತ್ತಿ ಅತಿಶಯವಾಗಿ ಜಲಾಮೃಗಮಿಯಾಗಿ, ನೀರಿನ ಮೇಲ್ಭಾಗದಲ್ಲಿ ಸಾಗುವ ನೌಕೆಗಳ ಜತೆ ಸಾಗುತ್ತ ಉಯ್ಯಾಲೆಯಂತೆ ಸುಖಪೂರ್ಣವಾದ ಆಂದೋಲನವನ್ನು ಮಾಡುತ್ತೇವೆ.

ಯಾಸ್ತೇ ಪೂಷನ್ನಾವೋ ಅನ್ತಃ ಸಮುದ್ರೇ ಹಿರಣ್ಯಯೀ ರಂತರಿಕ್ಷೆ ಚರಂತಿ|| ಋಗ್ವೇದ 1/25/6.

ಆ ಯದ್ ರೂಹಾವ ವರುಣಶ್ಚ ನಾವಂ ಪ್ರ ಯತ್ ಸಮುದ್ರ ಮೀರಯಾವ ಮಧ್ಯಮ್|| ಋಗ್ವೇದ 1/25/9.

ಈ ಎರಡು ಮಂತ್ರಗಳು ನೌಕೆಯನ್ನು, ಮತ್ತು ವರುಣ ವಸಿಷ್ಠ, ಪೂಷ ನೌಕೆಯನ್ನು ನಡೆಸಿ, ಸಮುದ್ರದಾಚೆಯ ದಡಸೇರಿಸುವಾಗ ಎತ್ತರದ ಅಲೆಗಳ ಆರ್ಭಟದಿಂದ ನೌಕೆಯು ಉಯ್ಯಾಲೆಯಂತೆ ಸಾಗಿತ್ತು. ಅದನು ಇವರು ಅನುಭವಿಸಿದರು ಎಂದು ವರ್ಣಿಸಲಾಗಿದೆ.

ನೌಕೆಗಳ ವೈಶಿಷ್ಟ್ಯತೆ - ಋಗ್ವೇದವು ನೌಕೆಗಳ ರಕ್ಷಣೆ, ಶತ್ರುಗಳ ಆಕ್ರಮಣ, ಯಂತ್ರದ ನೌಕೆ, ಬೃಹತ್ತಾದ ನೌಕೆ ಮುಂತಾದವುಗಳ ಮೇಲೆಯೂ ಬೆಳಕನ್ನು ಚೆಲ್ಲುತ್ತದೆ. ಮೂರುಮಂತ್ರಗಳ ಸಾರ ಹೀಗಿದೆ- ಭುಜ್ಯು ಒಂದುಸಲ ನೌಕೆಯ ಮೂಲಕ ಸಮುದ್ರಯಾನ ಮಾಡುವಾಗ ಭಗ್ನವಾಯಿತು. ಅಶ್ವಿನಿದೇವತೆಗಳು ರಕ್ಷಿಸಿದರು.

ಶಾತರಿತ್ರಾ ನೌಕೆ ಬೃಹದಾಕಾರವಾಗಿತ್ತೆಂದೂ, ಈರೀತಿಯ ನೌಕೆಗಳನ್ನು ವಾಣಿಜ್ಯಕ್ಕೊಸ್ಕರವೇ ಉಪಯೋಗಿಸುತ್ತಿದ್ದರೆಂಬುದು ಭುಜ್ಯುವಿನ ಆಖ್ಯಾನದಿಂದ ತಿಳಿದು ಬರುತ್ತದೆ. ವರ್ತಕ, ವ್ಯಾಪಾರ, ಕರ ಆಕರಣೆ ಮುಂತಾದ ವಾಣಿಜ್ಯದ ಪದಗಳ ಬಳಕೆಯನ್ನು ಕಾಣಬಹುದು.

ನುಗ್ರೋ ಹ ಭುಜ್ಯುಮಶ್ವಿನೋದಮೆಘೇ ರಯಿಂ ನ ಕಶ್ಚಿನ್ನಮೈವಾಗುಂ ಅವಾಹಾಃ |

ತಮೂಹಥುನೌಭಿರಾತ್ಮನ್ವತೀಭಿರಂತರಿಕ್ಷಪ್ರದ್ಭಿರಪೋದಕಾಭಿಃ

||

ತ್ರಿಸಃ ಕ್ಷಪಸ್ತಿರಹಾತಿವ್ರಜದ್ಭಿರ್ನಾ ಸತ್ಯಾ ಭುಜ್ಯುಮೂಹಥುಃ ಪತಂಗೈಃ |

ಸಮುದ್ರಸ್ಯ ಧನ್ವನ್ನಾದ್ರಸ್ಯ ಪಾರೆ ತ್ರಿಭೀ ರಥೈಃ ಶತಪದ್ಭಿಃ ಷಳಶ್ಲ್ಯೈಃ ||

ಅನಾರಮ್ಪಣೆ ತದವೀರಯಿಥಾ ಮನಾಸ್ಥಾನೆ ಅಗ್ರಮಣೆ ಸಮುದ್ರೇ |

ಯದಾಶ್ವಿನಾ ಊಹಥುರ್ಭುಜ್ಯಮಸ್ತಂ ಶತಾರಿತ್ರಾಂ ನಾವಮಾತಸ್ಥಿವಾಂಸಮ್ || ಋಗ್ವೇದ 1/23/7.

ಸಪ್ತಸಿಂಧು ಪ್ರದೇಶದಲ್ಲಿ ವರ್ತಕರು ವ್ಯಾಪಾರ ಮಾಡುತ್ತಿದ್ದರು. ಭೂ ಮಾರ್ಗದ ಮೂಲಕ, ಪರದೇಶದಲ್ಲಿ ಜಲಮಾರ್ಗದ ಮೂಲಕ ವಾಣಿಜ್ಯ ಕೈಗೊಳ್ಳುತ್ತಿದ್ದರು. ಮುಗ್ಧರಾದ ಗ್ರಾಮೀಣಜನರನ್ನು ವಂಚಿಸುವ, ಋತ್ವಿಜರ ಗೋವುಗಳನ್ನು ಅಪಹರಿಸಿ ಬಚ್ಚಿಟ್ಟು, ಬೇರೆ ದೇಶಕ್ಕೆ ಸಾಗಿಸುತ್ತಿದ್ದರು. ಈಗೋಗ್ರಹಣದ ವಿಚಾರವು ಹೀಗೆ ಉಲ್ಲಿಖಿತವಾಗಿದೆ.

ಇಂದ್ರಸ್ಯ ದೂತೀರಿಷಿತಾ ಚರಾಮಿ ಮಹ ಇಚ್ಛಂತೀ ಪಣಯೋ ನಿಧೀನ್ ವಃ |

ಅತಿಷ್ಠದೋ ಭಿಯಸಾ ತನ್ನ ಆವತ್ ತಥಾ ರಸಾಯಾ ಅತರಂ ಪಯಾಂಸಿ || ಋಗ್ವೇದ 3/25/7.

ಎಲೈ ಪಣಿಗಳೆ, ಇಂದ್ರನ ದೂತಿಯಾದ ನೀನು ನಿಮ್ಮಲ್ಲಿರುವ ಮಹತ್ತಾದ ಗೋರೂಪವಾದ ನಿಧಿಗಳನ್ನು ಅಪೇಕ್ಷಿಸುತ್ತ ಇಂದ್ರನಿಂದ ಇಲ್ಲಿ ಕಳುಹಿಸಲ್ಪಟ್ಟು ಸಂಚರಿಸುತ್ತಿದ್ದೇನೆ. ಅತಿಕ್ರಮ ಪ್ರವೇಶದ ಭಯದಿಂದ ನದೀಜಲವು ನನ್ನನ್ನು ರಕ್ಷಿಸಿತು. ಅದೇ ರೀತಿ ರಸಾನದಿಯ ಉದಕಗಳನ್ನು ದಾಟಿದ್ದೇನೆ. ಸರಮೆ ಎಂಬ ಮಹಿಮಾನ್ವಿತ ನಾಯಿ ಇಂದ್ರನ ಆಜ್ಞೆಯಂತೆ ದೂತಿಯಾಗಿ

ವರ್ತಕರೊಂದಿಗೆ ಸಂಧಾನ ಮಾಡಿ ಗೋವು ಗಳನ್ನು ಬಿಡುಗಡೆಗೊಳಿಸಿದ ವಿಚಾರ ವರ್ಣಿತವಾಗಿದೆ. ಆಗಮಿಸಿದ ದೂತಿಯೊಂದಿಗೆ ಅನೇಕ ಸಲ ಸಂಧಾನಕ್ಕೆ ಪ್ರಯತ್ನಿಸಿ ವಿಫಲರಾದ ವರ್ತಕರು ಇಂದ್ರನ ಭಯದಿಂದ ಗುಹೆಯಲ್ಲಿರುವ ಗೌಗಳನ್ನು ಬಿಟ್ಟರು.

ದೂರಮಿತ ಪಣಿಯೋ ವರೀಯ ಉದ್ಗಾವೋ ಯನ್ನು ಮಿನತೀರೃತೇನ |

ಬೃಹಸ್ಪತಿಯಾ ಅವಿನ್ದನ್ನಿಗೂಳ್ತಾಃ ಸೋಮೋ ಗ್ರಾವಾಣ ಋಷಯಶ್ಚ ವಿಪ್ರಾಃ || ಋಗ್ವೇದ 4/7/7.

ಸರಮಾ ನಾಯಿಯು ಉತ್ತರದಿಕ್ಕಿನಲ್ಲಿ ಬಹುದೂರ ಪಲಾಯನ ಮಾಡಲು ವರ್ತಕರಿಗೆ ಉಪದೇಶಿಸಿತು. ಯಾವುದೋ ನಿಮಿತ್ತದಿಂದ ದೂರದೇಶಕ್ಕೆ ಹೋಗಿ, ತಾತ್ಕಾಲಿಕ ಮನೆಗಳನ್ನು ನಿರ್ಮಿಸಿಕೊಂಡು ತಮ್ಮ ವಾಣಿಜ್ಯ ವ್ಯವಹಾರವನ್ನು ಕೈಗೊಂಡರು. ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ವರ್ತಕರು ಮಧ್ಯ ಏಶಿಯಾ ದೇಶಕ್ಕೆ ವ್ಯಾಪಾರಕ್ಕಾಗಿ ಹೋಗಿ ಅಲ್ಲಿಯೇ ನೆಲೆಸಿದರೆಂಬ ತಿಳಿದು ಬರುತ್ತದೆ.

ಶತ್ಯೈರಪದ್ರನ್ ಪಣಿಯ ಇಂದ್ರಾನ್ ದಶೋಣಯ ಕವಯಿ ಅರ್ಕಸಾಶೌ |

ವಧ್ಯಃ ಶುಷ್ಕಸ್ಯಾ ಶುಷ್ಕಸ್ಯ ಮಾಯಾಃ ಪಿತ್ವೋ ನಾರಿರೇಚೇತ್ ಕಿಂ ಚ ಪ್ರ || ಋಗ್ವೇದ 1/2/3.

ವರ್ತಕರಲ್ಲಿ ಬೃಬು ಎಂದು ಪ್ರಧಾನ ವರ್ತಕನಾಗಿದ್ದನು. ವ್ಯಾಪಾರಕ್ಕೋಸ್ಕರ ಮಹತ್ತರವಾದ ನೌಕೆಗಳನ್ನು ಮಾಡುತ್ತಿದ್ದಕಾರಣ ಇವನಿಗೆ ತ್ವಷ್ಟಾ ಎಂದು ನಾಮಾಂತರವಿದ್ದಿತೆಂದು ತಿಳಿಯುವುದು. ಗಂಗಾನದಿಯು ಅತ್ಯುನ್ನತವಾದ ದಡದಂತೆ ಬೃಬುವೆಂಬ ತಕ್ಷನು ಪಣಿಗಳೆಲ್ಲ ಅತ್ಯಂತ ಶ್ರೇಷ್ಠವಾದುದೂ ಆದ ಸ್ಥಾನವನ್ನು ಪಡೆದು ಅತ್ಯಂತ ವಿಸ್ತೃತವಾದ ಯಶಸ್ಸನ್ನು ಹೊಂದಿದ್ದಾನೆ.

ಅಧಿ ಬೃಬುಃ ಪಣೀನಾಮ್ ವರ್ಷಿಷ್ಯೆ ಮೂರ್ಧನ್ನಸ್ಥಾತ್ | ಉರುಃ ಕಕ್ಷ್ಮಿ ನ ಗಾಂಗ್ಯಃ || ಋಗ್ವೇದ 5/6/12.

ಸಹಸ್ರ ಸಂಖ್ಯಾಕವಾದ ಧನಕ್ಕೆ ದಾತೃವೂ ಪ್ರಾಜ್ಞನೂ ಅಧಿಪತಿಯೂ ಆದ ಒಬ್ಬನೇ ಆದ ಬೃಬುವನ್ನು ನಮಗೆ ಸೇರಿದವರೂ ಸಮಸ್ತರೂ ಪೂಜ್ಯರೂ ಆದ ಸ್ತುತಿಕರ್ತರು ಸರ್ವದಾ ಅತ್ಯಂತ ಅತಿಶಯವಾಗಿ ಪ್ರಶಂಸಿಸುತ್ತಾರೆ.

ತತ್ ಸುನೋ ವಿಶ್ವೇ ಅರ್ಯ ಆ ಸದಾ ಗೃಣಂತಿ ಕಾರವಃ | ಬೃಬುಂ ಸಹಸ್ರದಾತಮಂ ಸೂರಿ ಸಹಸ್ರಸಾತಮಮ್ || ಋಗ್ವೇದ 1/2/7.

ಭುಜ್ಯು , ಬೃಬು ಮೊದಲಾದ ವರ್ತಕರು ಅರ್ವಾಚೀನ ವರ್ತಕರ ಪೂರ್ವಜರಾಗಿದ್ದಿರಬಹುದು. ಈ ಸಂದರ್ಭದಲ್ಲಿ ಪಾಶ್ಚಾತ್ಯ ವಿದ್ವಾಂಸನಾದ ವಿಲ್ಸನ್ ಇವರ ವಿವರಣೆಯು ಉಲ್ಲೇಖನೀಯವಾಗಿದೆ. {ವಿಸ್ತಮ್ ಪತ್ರಿಕೆ. 1998.ಪುಟ4.}

ಯಜುರ್ವೇದದ ರುದ್ರಾಧ್ಯಾಯದಲ್ಲಿ ವಾಣಿಜ್ಯಕ್ಕೆ ಸಂಬಂಧಿಸಿದ ಅನೇಕ ವಿಧ ವೃತ್ತಿಪರರಾದ ನೇಕಾರ(ತಂತುವಾಯ) ಶಿಲ್ಪಿ (ತಕ್ಷಕ) ಅಕ್ಕಸಾಲಿಗ (ಸ್ವರ್ಣಕಾರ) ಕುಂಭಾರ (ಕುಲಾಲ) ಬಡಗನ್(ರಥಕಾರ) ಮುಂತಾದ ಹೆಸರನ್ನು ಉಲ್ಲೇಖಿಸಲಾಗಿದೆ.

ನಮಸ್ತೈಭ್ಯೋ ರಥಕಾರೇಭ್ಯಶ್ಚ ವೋ ನಮೋನಮಃ | ಕುಲಾಲೇಭ್ಯಶ್ಚ ಕಮರಿಭ್ಯಶ್ಚ ವೋ ನಮಃ || ಸಸ್ವರ ವೇದಮಂತ್ರ | ರುದ್ರ ಪುಟ119. 17ಮಂತ್ರ.

ಅದರಂತೆ ಅರ್ಥವೇದದ ವಾಣಿಜ್ಯಸೂಕ್ತದಲ್ಲಿ ವಣಿಜನು ಚತುರತೆಯಿಂದ ತನ್ನ ವಾಣಿಜ್ಯ ಕರ್ಮ ಮೂಲಕ ಯಶಸ್ಸನ್ನು ಸಂಪಾದಿಸುವ ರೀತಿಯನ್ನು ವರ್ಣಿಸಲಾಗಿದೆ. ಪ್ರಾರಂಭದಲ್ಲಿ ವಣಿಜನು ತನ್ನ ವ್ಯವಹಾರದಲ್ಲಿ ಧನಲಾಭವಾಗಲೆಂದು ಇಂದ್ರನನ್ನು ಪ್ರಾರ್ಥಿಸುತ್ತಾನೆ. ನಮ್ಮಲ್ಲಿಗೆ ಆಗಮಿಸಲಿ, ನಮ್ಮೆದುರು ನಿಲ್ಲಲಿ, ಶತ್ರುಗಳನ್ನು ಚದುರಿಸಲಿ, ಈಶ್ವರನಾಗಿದ್ದು ಧನವನ್ನು ಕೊಡಲಿ ಎಂದು ಇಂದ್ರನನ್ನು ನಾನು ಪ್ರಾರ್ಥಿಸುತ್ತೇನೆ.

ಇಂದ್ರಮಹಂ ವಣಿಜಂ ವಣಿಜಂ ಚೋದಯಾಮಿ ಸ ನ ಏತು ಪುರ ಏತಾ ನೋ ಅಸ್ತು |

ನುದನ್ನರಾತಿಂ ಪರಿಪನ್ನಿನಂ ಮೃಗಂ ಸ ಈಶಾನೋ ಧನದಾ ಅಸ್ತು ಮಹ್ಯಮ್ || ಋಗ್ವೇದ 4/7/14.

ಉಪಸಂಹಾರ - ಹಿಂದಲ ಗಿಡ ಮದ್ದಲ್ಲ ಎಂಬ ಗಾದೆಯಂತೆ ನಮ್ಮ ಪೂರ್ವಿಕರ ವಿಚಾರಗಳು ಆಲೋಚನೆಗಳು ಸುಸ್ಥಿರವಾದ ಆರ್ಥಿಕ ಮುಗ್ಧನಿಂದ ಪಾರುಮಾಡುವ ಸದಾಕಾಲಕ್ಕೂ ಉಪಯೋಗಕ್ಕೆ ಬರುವ ಪ್ರಜ್ಞಾ ಮೇಧಾ ಶಕ್ತಿಯನ್ನು ಹೀಯಾಳಿಸಿ, ಪಾಶ್ಚಾತ್ಯರ ಅಂಧಾನುಕರಣೆಯನ್ನು ಮಾಡುತ್ತ ನಮ್ಮ ತನವನ್ನು ಬಿಟ್ಟು ಬೆರೆಯುವರು ಹೇಳಿದಾಗ ಅದಕ್ಕೆ ಪ್ರಾಧಾನ್ಯತೆಯನ್ನು ಕೊಟ್ಟು ಜಾಣರಾಗಿದ್ದೂ ಮೂರ್ಖರಾಗಲಿ ಮಂದ ಮತಿಗಳಾಗುತ್ತಿದ್ದೇವೆ. ಹೀಗಾಗಿ ಇಂತಹ ಸಂಶೋಧನಾ ಭರಿತ ಲೇಖನಗಳನ್ನು ಆಧುನಿಕರು ಬುದ್ಧಿಜೀವಿಗಳೆನಿಸಿ ಕೊಂಡವರು, ಮತ್ತು ಭಾರತೀಯರ ಬಗ್ಗೆ ಕೀಳಿಮೆ ಇಟ್ಟು ಕೊಂಡವರು ಸ್ವಲ್ಪ ಶುದ್ಧ ಬುದ್ಧಿಯಿಂದ ಉದಾರ ಮನಸ್ಸಿನಿಂದ ಅವಲೋಕಿಸಿದರೆ ಇಂತಹ ಅತ್ಯಮೂಲ್ಯವಾದ ವಿಷಯಗಳು ಹೊರಬರಲು ಸಾಧ್ಯವಾಗುತ್ತದೆ.

ಆಧಾರಗ್ರಂಥಗಳು ಹಾಗೂ ಉಲ್ಲೇಖಗಳು

1. ವಾಸಿಷ್ಠ ಧರ್ಮಸೂತ್ರ, ವೇದಭಾಷ್ಯಸಮಿತಿ ಬೆಂಗಳೂರು. 1985.
2. ವತುರ್ವೇದ ಸಂಹಿತಾ. ಭಾಗ 05.ಪುಟ 119.
3. ಸಸ್ವರವೇದಮಂತ್ರ. ರಾಮಕೃಷ್ಣಾಶ್ರಮ, ಬೆಂಗಳೂರು. 1989.
4. ವೇದಾಂತರಂಗ. ವೇದಪ್ರತಿಷ್ಠಾನ, ಸಾಂದೀಪನವಿದ್ಯಾಲಯ, ಶಿಮೊಗ್ಗ. 1989.
5. ಶ್ರುತಿತತ್ವಪ್ರಕಾಶಿಕಾ, ಸಾಂದೀಪನ ವಿಶ್ವವಿದ್ಯಾಲಯ ಮಾನಿತ. ಉಜ್ಜೈನ 2007.
6. ವೇದ, ಮೈಸೂರು ಒರಿಯೆಂಟಲ್ ರಿಸರ್ಚ ಸೆಂಟರ್, ಮೈಸೂರು. 1981.
7. ಶ್ರುತಿಶೋಭಾ, ಜರ್ನಲ್. ವೇದಸಂಶೋಧನಾ ಪ್ರತಿಷ್ಠಾನ ಚೆನ್ನೈನಲ್ಲಿ ಬೆಂ 2011.
8. ದಶೋಪನಿಷತ್ತು. ಅಖಿಲಭಾರತಮಾಧ್ವಮಹಾಮಂಡಳ, ಪೂರ್ಣಪ್ರಜ್ಞವಿದ್ಯಾಪೀಠ,ಬೇಂ, 1999.
9. ವೈದಿಕ ಅಧ್ಯಯನ, ಡಾ|| ಶಶಿ ತಿವಾರಿ. ನ್ಯೂ ಭಾರತೀಯ ಬುಕ್ ಕಾರ್ಪೊರೇಶನ ದೆಹಲಿ ಉನಿವರ್ಸಿಟಿ. ದೆಹಲಿ 2004.
10. ಶ್ರುತಿಶೋಭಾ, ವೇದವಿಜ್ಞಾನ ಶೋಧಸಂಸ್ಥಾನ ಜನಸೇವಾ ಟ್ರಸ್ಟ್, ಬೆಂಗಳೂರು2016.
11. ವೇದ. ವೈದಿಕಧರ್ಮಚರಣೆ ಪ್ರಕಾಶನ ಧಾರವಾಡ. 2008.